

ಬೇಕಾಗಿದ್ದು ಸಿಗುತ್ತೇಂಬ ಭರವಸೆಯಿಲ್ಲ. ಎಲ್ಲಾ ಸ್ವಾತಿಯೋಳವಿತ ಮುತ್ತು. ತೆರೆದರೆ ಕಂಡಿತು. ಮುಕ್ಕಿದರೆ ಹರಿದ ಉಂಗುಟದಲ್ಲಿ ನವಿಗೆಯ ದಾರಿ ತಪ್ಪಿಸುವ ಇರಾದೆ. ಎಲ್ಲಾದಕ್ಕೂ ಕಾಲ ಮರಿ. ಹೀಗಾಗಿಯೇ ಕಾಲಮರಿಯ ಅಖಾನ.

ಅದಕ್ಕೇ ಪಾದಕ್ಕೊಷ್ಟುವ ಪಾದಕ್ಕೇಯೋಳಗೆ ಕೈ ತೂರಿಕಿಕೊಂಡೆ ಬರೆಯುವ ಇರಾದೆಗೆನ್ನ ನೂಕಿಕೊಂಡೆ. ಪಾದದೊಳಿದ್ದರೂ ಎದೆಯೋಳಗೆ ಆತುಕೊಂಡಿಲ್ಲವೆಂದು ಹೇಗೆ ಹೇಳಲಿ? ಸುಡುವ ಚಿಂಹಲ್ಲಿ ಹೆಚ್ಚು ಕಡೆಮೆನ್ನು ಅರ್ಥ ಕ್ಷೀಂಪಲ್ಲ ತೂಕ ಹೊತ್ತಿತ್ತವೆ. ಆದರೂ ತಗಾದೆ ತೆಗೆಯುದ ನ್ನು ಹಗುರ ಚಪ್ಪಲಿಯ ಕುರಿತು ಹಗುರವಾಗಿ ಮಾತಾಡಲಾದಿತೆ. ನೇರಳಲ್ಲ, ಕಂತು

